

# ಒಳ್ಳೆಯ ದಿನಗಳೆಂದರೆ..!

★ ದಿವಾಕರ ಹನಕೋಡು

ಒಳ್ಳೆಯ ದಿನಗಳು ಬರಲಿವೆ ಎಂಬ ಪ್ರಧಾನಿಯವರ ಮಾತು ಕೇಳಿ ಕೇಳಿ ನನಗೆ, 'ಜನರ ಮನಸ್ಸಿನಲ್ಲಿ ಒಳ್ಳೆಯ ದಿನಗಳು ಎಂದರೆ ಏನು ಕಲ್ಪನೆ ಇದೆ' ಎಂದು ತಿಳಿಯಬೇಕೆನ್ನಿಸಿತು.

ಒಂದು ದಿನ ಸಮೀಕ್ಷೆಗೆ ಹೊರಟೆ. 'ನಿಮ್ಮ ದೃಷ್ಟಿಯಲ್ಲಿ ಒಳ್ಳೆಯ ದಿನಗಳು ಎಂದರೆ ಏನು?' ಎಂಬ ಪ್ರಶ್ನೆಯೊಂದಿಗೆ ಅನೇಕ ಜನರನ್ನು ಮಾತನಾಡಿಸಿದೆ. ಒಬ್ಬೊಬ್ಬರ ಪ್ರತಿಕ್ರಿಯೆಯೂ ಒಂದೊಂದು ರೀತಿಯಾಗಿತ್ತು.

ಮೊದಲಿಗೆ ನೇಗಿಲಯೋಗಿಯಾದ ರೈತ ಸಿಕ್ಕಿದ. 'ನನ್ನ ಪ್ರಕಾರ ಒಳ್ಳೆಯ ದಿನಗಳೆಂದರೆ ಕಡಿಮೆ ಕೂಲಿಗೆ ಸಾಕಷ್ಟು ಕೃಷಿ ಕಾರ್ಮಿಕರು ಸಿಗುವುದು. ನಾವು ಬೆಳೆದ ಬೆಳೆಗೆ ಬಂಪರ್ ಧಾರಣೆ ಸಿಗುವುದು. ತೋಟಗಾರಿಕೆಗಳಿಗೆ ಯಾವುದೇ ರೋಗ ಬಾಧಿಸದಿರುವುದು ಮತ್ತು ಬ್ಯಾಂಕ್‌ನಲ್ಲಿ ತಗೊಂಡ ಸಾಲ ಪೂರಾ ಮನ್ನಾ ಆಗುವುದು' ಎಂದ.

ಅವನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಕೇಳಿದರೆ ಆತ, 'ಸಂಬಳದಲ್ಲಿ ಭರ್ಜರಿ ಏರಿಕೆ, ಮನೆ ಬಾಗಿಲಿಗೇ ಧಣಿಗಳು ಬಂದು ಕಾರಿನಲ್ಲಿ ಕರೆದುಕೊಂಡು ಹೋಗುವ ವ್ಯವಸ್ಥೆ, ಹತ್ತಿರದಲ್ಲಿಯೇ ಸಾರಾಯಿ ಅಂಗಡಿಯ ಸೌಲಭ್ಯ. ಇದಿಷ್ಟು ನಮ್ಮ ಒಳ್ಳೆಯ ದಿನಗಳ ಚಿತ್ರಣ' ಎಂದ.

ಹಾಗೆಯೇ ಮುಂದೆ ನಡೆದ. ಕಾಲೇಜೊಂದು ಸಿಕ್ಕಿತು. ಒಬ್ಬ ಕಾಲೇಜು ಹುಡುಗನನ್ನು ಈ ಬಗ್ಗೆ ಪ್ರಶ್ನಿಸಿದೆ.

ಅವನು 'ಕ್ಯಾಸ್ ರೂಂನಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರೂ ಅಕ್ಕಪಕ್ಕ ಕುಳಿತುಕೊಂಡು ಕಲಿಯುವಂತಹ ಮುಕ್ತ ವಾತಾವರಣ ಇರಬೇಕು! ಓದಾಡಲು ಬೈಕ್, ಕೇಳಿದಷ್ಟು ಹಣ ಕೊಡುವ ತಂದೆ ತಾಯಿ, ಮದುವೆಯಾಗೆಂದು ಖೇಡಿಸದ ಸುಂದರಿಯಾದ ಗರ್ಲ್‌ಫ್ರೆಂಡ್ ಇದ್ದರೆ ನಿಜಕ್ಕೂ ಅಚ್ಚೇ ದಿನ' ಎಂದು ತನ್ನ ಕನಸುಗಳನ್ನು ನನ್ನ ಮುಂದೆ ಬಿಚ್ಚಿಟ್ಟ.

ನಂತರ ಒಬ್ಬ ವಿದ್ಯಾರ್ಥಿನಿಗೂ ಈ ಪ್ರಶ್ನೆಯೆಸೆದ.

ಆಕೆ 'ಪ್ರತಿ ದಿನ ಶಾಖಿಂಗ್ ಮಾಡುವಷ್ಟು ದುಡ್ಡು. ಒಬ್ಬ ತುಂಬಾ ಶ್ರೀಮಂತನಾದ ಬಾಯ್ ಫ್ರೆಂಡ್, ಹೀಗೆ ಮಾಡಬೇಡ ಹಾಗೆ ಮಾಡಬೇಡ ಎಂದು ರಿಸ್ಪಿಕ್ ಮಾಡದಂತಹ ಪೇರಂಟ್ಸ್ ಮತ್ತು ಮೊಬೈಲ್‌ನಲ್ಲಿ ಫ್ರೀಯಾಗಿ ಎಷ್ಟು ಸಮಯ ಬೇಕಾದರೂ ಮಾತಾಡುವ ಸೌಲಭ್ಯ ಇಷ್ಟಿದ್ದರೆ ಸಾಕಪ್ಪಾ...' ಎಂದು ರಾಗ ಎಳೆದಳು.

ಮುಂದೊಂದು ಅಂಗಡಿ ಸಿಕ್ಕಿತು. ಆ ವರ್ತಕರಿಗೆ ನನ್ನ ಪ್ರಶ್ನೆ ಕೇಳಿದಾಗ ಅವರಿಂದ ಬಂದ ಉತ್ತರ ಮಜಾವಾಗಿತ್ತು. 'ಒಳ್ಳೆಯ ದಿನಗಳೆಂದರೆ ನಮ್ಮಲ್ಲಿರುವ ಮಾಲಿಗೆ ಪ್ರತಿಯೊಂದಕ್ಕೂ ಮೂರು ಪಟ್ಟಿನಷ್ಟು ದರ ಏರಿಕೆ. ಹಳೆಯ ಬಾಕಿಯನ್ನು ಪ್ರಾಮಾಣಿಕವಾಗಿ ಪಾವತಿಸುವ ಗ್ರಾಹಕ. ಸಾಲ, ಕಡ ಕೇಳದೆ ಹಣಕೊಟ್ಟು ಮಾಲು ಕೊಳ್ಳುವ ಗ್ರಾಹಕ ಇರುವ ವ್ಯವಸ್ಥೆ' ಎಂಬುದಾಗಿತ್ತು ಅವರ ಉತ್ತರ!

ಅಲ್ಲಿಯೇ ಸಮೀಪ ಇದ್ದ ಗಿರಾಕಿಯೋರ್ವರಿಗೆ ಈ ಪ್ರಶ್ನೆಯೊಡ್ಡಿದಾಗ 'ಎಲ್ಲಾ ವಸ್ತುಗಳ ಬೆಲೆ ಇಳಿಯುವುದು. ಸಾಲ ಸೌಲಭ್ಯ ಕೊಡುವ, ನಂತರ ಹಣ ಕೊಡುವುದು ತಡವಾದರೂ ಖೇಡಿಸದ ಉದಾರೀ ಹೃದಯದ ವರ್ತಕ ಸಮೂಹ

ಇರಬೇಕು. ಬೇಡವೆಂದರೆ ಹಿಂದೆ ತಗೊಂಡಿದ್ದ ಮಾಲನ್ನು ಹಿಂತಿರುಗಿಸುವ ಅವಕಾಶಗಳು ಇರುವ ದಿನಗಳೇ ನಿಜವಾದ ಒಳ್ಳೆಯ ದಿನಗಳು' ಎಂಬ ಉತ್ತರ ಸಿಕ್ಕಿತು.

ಇಷ್ಟು ಮಂದಿಯನ್ನು ಕೇಳಿದ ಬಳಿಕ ಡಾಕ್ಟರನ್ನು ಬಿಡಲಾದೀತೆ? ನಮ್ಮ ಊರಿನಲ್ಲಿಯೇ ಪ್ರಖ್ಯಾತ ವೈದ್ಯರಾಗಿದ್ದ ಜೂನಿಯರ್ ಧನ್ಯಂತರಿಯವರ ಚಿಕಿತ್ಸಾಲಯಕ್ಕೆ ಹೋಗಿ ವೈದ್ಯರಲ್ಲಿ ನಾನು ಬಂದ ಉದ್ದೇಶ ಹೇಳಿದೆ.

'ನನ್ನ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಕ್ಯೂನಲ್ಲಿ ನಿಂತು ನನ್ನಿಂದ ಚಿಕಿತ್ಸೆ ಪಡೆಯುವಷ್ಟು ರೋಗಿಗಳ ಸಂದಣಿ ಇರಬೇಕು. ಈ ರೀತಿ ಚೆನ್ನಾಗಿ ಹಣ ಸಂಪಾದನೆಯಾದ ದಿನವೇ ನನಗೆ ಒಳ್ಳೆಯ ದಿನ' ಎಂದು ವೈದ್ಯ ಮಹಾಶಯರು ಉತ್ತರಿಸಿದರು.

ಹೊರಗಡೆ ವೈದ್ಯರಿಗಾಗಿ ಕಾದು ಕಾದು ಮತ್ತಷ್ಟು ಸುಸ್ತಾಗಿದ್ದ ರೋಗಿಯಿಂದ ನನ್ನ ಪ್ರಶ್ನೆಗೆ ಸಿಕ್ಕ ಉತ್ತರವೆಂದರೆ, 'ಯಾವುದೇ ದೊಡ್ಡ ಖಾಯಿಲೆಗಳು ಬಾರದಿರುವುದು. ಬಂದ ಸಣ್ಣ ಪುಟ್ಟ ರೋಗಗಳೂ ಬೇಗ ವಾಸಿಯಾಗುವುದು. ಎಲ್ಲರಿಗೂ ಅವರಿರುವ ಮನೆಯಲ್ಲಿಯೇ ಉಚಿತ ವೈದ್ಯಕೀಯ ಸೌಲಭ್ಯಗಳು ಸಿಗಬೇಕು.'

ಮನೆಗೆ ಮರಳುವ ದಾರಿಯಲ್ಲಿ ನಮ್ಮ ಬೀದಿಯ ತುದಿ ಮನೆಯಲ್ಲಿರುವ ಶಾಂತಮ್ಮನವರನ್ನು ಈ ಕುರಿತು ಪ್ರಶ್ನಿಸಿದೆ.

ಶಾಂತಮ್ಮ ಕಣ್ಣರಳಿಸಿದರು- 'ಒಳ್ಳೆಯ ದಿನಗಳೆಂದರೆ ನಾನು ಕೇಳಿದಾಕ್ಷಣ ನನ್ನ ಹಸ್‌ಬೆಂಡ್ ಚಿನ್ನ, ಒಡವೆ ಮಾಡಿಸಿಕೊಡುವುದು.

ಅಕ್ಕ ಪಕ್ಕದ ಮನೆಗಳವರಿಗಿಂತ, ನಮ್ಮ ಎಲ್ಲಾ ಬಂಧುಗಳಿಗಿಂತ ನಾವೇ ಹೆಚ್ಚು ಶ್ರೀಮಂತರಾಗಿರೋದು. ಅತ್ತೆ ಮಾವಂದಿರ ಕಾಟ ಇಲ್ಲದಿರುವುದು. ನನ್ನ ಮಾತನ್ನು ಗಂಡ ಮತ್ತು ಮಕ್ಕಳು ಮೀರದಿರುವುದು. ಇವೇ ನನ್ನ ಪಾಲಿನ ಒಳ್ಳೆಯ ದಿನಗಳು' ಎಂದರು.

ಇದನ್ನು ಕೇಳಿದ ತಕ್ಷಣ ಇವರ ಪತಿರಾಯರು ಒಳ್ಳೆಯ ದಿನಗಳ ಬಗ್ಗೆ ಏನು ಹೇಳಿಯಾರು ಎಂಬ ಕುತೂಹಲ ಹುಟ್ಟಿತು. ಆದರೆ ಉತ್ತರ ನನಗೇ ಹೊಳೆಯಿತು. 'ಚಿನ್ನ, ಒಡವೆ ಎಂದು ಖೇಡಿಸದ ಪತ್ನಿ, ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಹೆಂಡತಿ' ಎಂದು ಆಕೆ ಹೇಳಿದ್ದಕ್ಕೆ ಸಂಪೂರ್ಣ ವಿರುದ್ಧವಾಗಿಯೇ ಹೇಳುತ್ತಾರೆ.

ಹಾಗೆಯೇ ಪ್ರಜೆಗಳನ್ನು ಕೇಳಿದರೆ 'ಉತ್ತಮ ಆಡಳಿತ ವ್ಯವಸ್ಥೆ, ಉತ್ತಮ ಸೌಲಭ್ಯಗಳು' ಎಂಬ ಉತ್ತರ ಸಿಕ್ಕಿದರೆ, ಸರ್ಕಾರಿ ನೌಕರರನ್ನು ಕೇಳಿದರೆ 'ಹೆಚ್ಚು ಗಿಂಬಳ ಸಿಕ್ಕುವ ದಿನಗಳೇ ಒಳ್ಳೆಯ ದಿನಗಳು' ಎಂಬ ಉತ್ತರ ಬರಬಹುದು!


ಎಲ್ಲರೂ ಒಪ್ಪುವಂತಹ ಒಳ್ಳೆಯ ದಿನಗಳನ್ನು ತರುವುದು ಸಾಧ್ಯವಿದೆಯೇ?!

'ರೀ ಏಲೋ ಬೇಗ. ಇವತ್ತು ಸೋಮವಾರ ಆಫೀಸಿಗೆ ಹೋಗಬೇಕಲ್ಲ' ಎಂದು ಮಡದಿ ಹೊದಿಕೆಯನ್ನು ಎಳೆದು ಎಬ್ಬಿಸುತ್ತಿದ್ದಾಳೆ.

ಓಹಾ! ನಾನು ಇದುವರೆಗೆ ಕಂಡಿದ್ದು ಕೇವಲ ಕನಸು! ಇಂದು ಸೋಮವಾರ

ಆಫೀಸಿಗೆ ಹೋಗಬೇಕು.. ಎಂದು ಕಣ್ಣುಜ್ಜಿಕೊಂಡೆ.

ನಿನ್ನೆ ಭಾನುವಾರ. ನನಗೆ ರಜಾ ದಿನಗಳೇ ಒಳ್ಳೆಯ ದಿನಗಳು!



ಮೋನವ್ವ